

ದಿನಾಂಕ: 11-06-2025 ರಂದು ಸಾಕ್ಷಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಮುಂದುವರೆದ ಮುಖ್ಯ ವಿಚಾರಣೆ: ಮಾನ್ಯ ಎ.ಪಿ.ಪಿ ರವರಿಂದ:-

ನಮ್ಮ ಕೇಳಿಕಾರ ಶಾಲೆಯ 2003 ರಿಂದ 2008 ರವರೆಗಿನ ಲೆಕ್ಕ ಪರಿಶೋಧನೆ ಮಾಡುವಂತೆ ಚಾಸಾ-10 ರವರಿಗೆ ಕೇಳಿಕೊಂಡಿರುತ್ತೇವೆ. ದಿ: 21-05-2010 ರಂದು ಚಾಸಾ-10 ರವರು ಲೆಕ್ಕ ಪರಿಶೋಧನ ವರದಿಯನ್ನು ನೀಡಿರುತ್ತಾರೆ. ಸದರಿ ಲೆಕ್ಕ ಪರಿಶೋಧನ 1,72,901 ರೂ. ವ್ಯತ್ಯಾಸ ಇರುವುದು ಕಂಡು ಬಂದಿರುತ್ತದೆ. ನಂತರ ಭಲಬೀಮ ವಿದ್ಯಾ ಪ್ರಸಾರಕರು ಸಮಿತಿಯ ಉಪಧ್ಯಕ್ಷರಾದ ಚಾಸ-1 ರವರು ಪ್ರಕರಣದ ಆರೋಪಿಯ ಮೇಲೆ 2011 ರಲ್ಲಿ ಕ್ರಿಮಿನಲ್ ಕಂಪ್ಲೇಟ್ ದಾಖಲಿಸಿರುತ್ತಾರೆ.

ದಿ: 10-12-2011 ರಂದು ಕೇಳಿಕರ ಪ್ರೌಢ ಶಾಲೆಗೆ ಆಗಮಿಸಿ ದಿ: 01-12-2003 ರಿಂದ ದಿ: 31-12-2008 ರವರೆಗಿನ ಮೂರು ನಗದು ಪುಸ್ತಕಗಳನ್ನು ವಶಪಡಿಸಿಕೊಂಡಿರುತ್ತಾರೆ. ದಿ: 01-04-2004 ರಿಂದ ದಿ: 31-10-2008 ರವರೆಗಿನ ಅರೆ ಸರ್ಕಾರಿ 2 ನಗದು ಪುಸ್ತಕಗಳನ್ನು ವಶಪಡಿಸಿಕೊಂಡಿರುತ್ತಾರೆ. ತನಿಖೆಯ ಅವಧಿಯಲ್ಲಿ ದಿ: 24-04-2012 ರಂದು ರೂ.10,270/- ಹಾಗೂ ರೂ. 6,060/- ಗಳ ಓಚರಗಳನ್ನು ಪ್ರಕರಣದ ಆರೋಪಿ ಪೋಲೀಸರಿಗೆ ಕೊಟ್ಟಿರುತ್ತಾನೆ. ದಿ: 25-05-2012 ರಂದು ರೂ.23,300/- ಗಳ ಓಚರನ್ನು ಪ್ರಕರಣದ ಆರೋಪಿ ತನಿಖಾವಧಿಯಲ್ಲಿ ಪೋಲೀಸರಿಗೆ ಕೊಟ್ಟಿರುತ್ತಾನೆ. ಮೇಲೆ ಹೇಳಿದ ಎರಡು ದಿನಾಂಕಗಳಂದು ನೀಡಿದ ಓಚರಗಳ ಒಟ್ಟು ಮೊತ್ತ ರೂ. 39,690/- ಆಗಿರುತ್ತದೆ. ರೂ.1,72,901/- ಗಳಲ್ಲಿ ರೂ.39,690/- ಕಳೆದು ಉಳಿದ ರೂ.1,33,271/- ಬಾಕಿ ಉಳಿದಿರುತ್ತದೆ. ಈ ಬಗ್ಗೆ ನಾನು ತನಿಖಾಧಿಕಾರಿಗೆ ಹೇಳಿಕೆ ನೀಡಿರುತ್ತೇನೆ. ನಗದು ಪುಸ್ತಕಗಳನ್ನು ತನಿಖಾಧಿಕಾರಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆ ಸಮಯದಲ್ಲಿ ನಮ್ಮ ಶಾಲಾ ಸಿಬ್ಬಂದಿಗಳಾದ ಚಾಸಾ-2 ಮತ್ತು 3 ರವರು ಹಾಜರಿದ್ದರು. ಸಾಕ್ಷಿಯು ಮಾನ್ಯ ನ್ಯಾಯ ಮುಂದೆ ಇರುವ ನಿಪಿ-14 ರಿಂದ 18 ಪುಸ್ತಕಗಳನ್ನು ನೋಡಿ ಗುರುತಿಸಿರುತ್ತಾರೆ. ಸಾಕ್ಷಿಯು ಮಾನ್ಯ ನ್ಯಾಯಾಲಯದ ಮುಂದಿರುವ ಆರೋಪಿಯನ್ನು ನೋಡಿ ಗುರುತಿಸಿರುತ್ತಾರೆ.

ಆರೋಪಿ ಪರ ವಕೀಲರು ಪಾಟೀ ಸವಾಲಿಗೆ ಸಮಯ ಕೋರಿದ್ದು ನ್ಯಾಯಯುತವಾದ ದೃಷ್ಟಿಯಿಂದ ಸಮಯ ನೀಡಲಾಯಿತು.

ಗಣಕೀಕರಿಸಿ ಓದಿ ಹೇಳಿ ಕೇಳಿದಾಗ ಸರಿ ಇದೆ ಎಂದು ಒಪ್ಪಿರುತ್ತಾರೆ.

ಪ್ರ. ದ. ನ್ಯಾಯ ದಂ.,
ಮೂಡಲಗಿ.